



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೨೪, ಮೇ, ೨೦೨೩ (ಜ್ಯೇಷ್ಠ, ೦೩, ಶಕವರ್ಷ, ೧೯೪೫) BENGALURU, WEDNESDAY, 24, MAY, 2023 (JYEISHTA, 03, SHAKAVARSHA, 1945)	ನಂ. ೨೦೦ No. 200
-----------------------	---	--------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ಮಿನಿವಿಧಾನಸೌಧ, ತುಮಕೂರು-572 101

ನಂ. ಚು(2)ವಿವ/69(ಪಾವಗಡ)/2020-21

ದಿನಾಂಕ : 24-05-2023

ತಿದ್ದುಪಡಿ ಅಧಿಸೂಚನೆ

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಚು(2)ವಿವ/69/2020-21, ದಿನಾಂಕ:07-12-2020 ರ ಪ್ರಕಾರ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಕ್ಷೇತ್ರಗಳಿಂದ ಚುನಾಯಿತ ಸದಸ್ಯರನ್ನು ತುಂಬಲು ಚುನಾವಣೆಯನ್ನು ನಡೆಸಲಾಗಿದ್ದು, ಈ ಚುನಾವಣಾ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿದ್ದು, ದಿನಾಂಕ 05.01.2021 ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ.

ಆದರೆ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಪಾವಗಡ ನ್ಯಾಯಾಲಯದ ಸಂಖ್ಯೆ: ಎಲೆಕ್ಷನ್ ಪಿಟಿಶನ್:1/2021 ಪ್ರಕರಣದಲ್ಲಿ ದಿನಾಂಕ 30.01.2023 ರ ಆದೇಶದಲ್ಲಿ 08-ಬ್ಯಾಡನೂರು ಗ್ರಾಮಪಂಚಾಯಿತಿಯ 01-ಬ್ಯಾಡನೂರು-1 ಚುನಾವಣಾ ಕ್ಷೇತ್ರದಿಂದ ಆಯ್ಕೆಯಾಗಿದ್ದ (1) ಶ್ರೀಮತಿ ಲಲಿತಮ್ಮ ಕೋಂ ಆರ್. ತಿಮ್ಮಪ್ಪ (ಅನುಸೂಚಿತ ಪಂಗಡ ಮಹಿಳೆ), (2) ಶ್ರೀ ನಾಗಣ್ಣ ಬಿನ್ ಲೇಟ್ ಬಸಪ್ಪ (ಹಿಂದುಳಿದ ವರ್ಗ-ಅ), (3) ಶ್ರೀ ನಿಂಗಪ್ಪ ಬಿನ್ ರಂಗಪ್ಪ (ಸಾಮಾನ್ಯ), (4) ಶ್ರೀಮತಿ ರತ್ನಮ್ಮ ಕೋಂ ಬಿ. ನಂದೀಶ್ವರಪ್ಪ (ಸಾಮಾನ್ಯ ಮಹಿಳೆ) ರವರ ಫಲಿತಾಂಶವನ್ನು ಶೂನ್ಯವೆಂದೂ, ಸದರಿಯವರ ಸ್ಥಾನಗಳಿಗೆ 2ನೇ ಅಧಿಕ ಮತ ಗಳಿಸಿರುವ (1) ಶ್ರೀ ತಿಪ್ಪೇಸ್ವಾಮಿ ಆರ್. ಬಿನ್ ರಂಗದಾಮಪ್ಪ, (2) ಶ್ರೀಮತಿ ಸರೋಜಮ್ಮ ಕೋಂ ಗೋವಿಂದಪ್ಪ, (3) ಶ್ರೀಮತಿ ಸಾವಿತ್ರಮ್ಮ ಕೋಂ ಶಿವಕುಮಾರ್ ಮತ್ತು (4) ಶ್ರೀ ಬಾಬಾ ಫಕೃದ್ದಿನ್ ಬಿನ್ ರಜಾಕ್ ಸಾಬ್ ರವರು ವಿಜೇತ ಅಭ್ಯರ್ಥಿಗಳೆಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಕಲಂ 15(2)ರಡಿಯಲ್ಲಿ ಘೋಷಿಸಲಾಗಿದೆ.

ಮೇಲ್ಕಂಡ ನ್ಯಾಯಾಲಯದ ಆದೇಶದಂತೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪಪ್ರಕರಣ 8 ರಲ್ಲಿ ಮತ್ತು ಕರ್ನಾಟಕ ಪಂಚಾಯತ್‌ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ ನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಭಾ.ಆ.ಸೇ., ಆದ ನಾನು ಪಾವಗಡ ತಾಲ್ಲೂಕಿನ 08-ಬ್ಯಾಡನೂರು ಗ್ರಾಮಪಂಚಾಯಿತಿಯ 01-ಬ್ಯಾಡನೂರು-1 ಚುನಾವಣಾ ಕ್ಷೇತ್ರದಿಂದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಪಾವಗಡ ಇವರ ನ್ಯಾಯಾಲಯದ

ಆದೇಶದಂತೆ ದಿನಾಂಕ 30.01.2023 ರಿಂದಲೇ ಜಾರಿಗೆ ಬರುವಂತೆ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಈ ಕೆಳಗೆ ನಮೂದಿಸಿರುವಂತೆ ತಿದ್ದುಪಡಿ ಮಾಡಿ ಪ್ರಕಟಿಸಿರುತ್ತೇನೆ.

ಕ್ರ. ಸಂ	ಗ್ರಾಮ ಪಂಚಾಯಿತಿ ಕ್ರಮ ಸಂಖ್ಯೆ & ಹೆಸರು	ಗ್ರಾಮಪಂಚಾಯಿತಿ ಕ್ಷೇತ್ರದ ಸಂಖ್ಯೆ & ಹೆಸರು	ಕ್ಷೇತ್ರಕ್ಕೆ ನಿಗದಿ ಪಡಿಸಿದ ಸ್ಥಾನಗಳು	ಮೀಸಲಾತಿ ಸ್ಥಾನಗಳು	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀಮತಿ/ಶ್ರೀ
1	2	3	4	5	6
1	08-ಬ್ಯಾಡನೂರು	01-ಬ್ಯಾಡನೂರು-1	4	1. ಅನುಸೂಚಿತ ಪಂಗಡ ಮಹಿಳೆ	1 ಸರೋಜಮ್ಮ ಕೋಂ ಗೋವಿಂದಪ್ಪ, ಬ್ಯಾಡನೂರು ಗ್ರಾಮ, ಬ್ಯಾಡನೂರು ಅಂಚೆ, ಪಾವಗಡ ತಾಲ್ಲೂಕು
2				2. ಹಿಂದುಳಿದ ವರ್ಗ "ಅ"	2 ಬಾಬಾ ಫಕೀರ್‌ದ್ದೀನ್ ಬಿನ್ ರಜಾಕ್‌ಸಾಬ್, ಬ್ಯಾಡನೂರು ಗ್ರಾಮ, ಬ್ಯಾಡನೂರು ಅಂಚೆ, ಪಾವಗಡ ತಾಲ್ಲೂಕು
3				3. ಸಾಮಾನ್ಯ	3 ಆರ್. ತಿಪ್ಪೇಸ್ವಾಮಿ ಬಿನ್ ರಂಗಧಾಮಪ್ಪ, ಬ್ಯಾಡನೂರು ಗ್ರಾಮ, ಬ್ಯಾಡನೂರು ಅಂಚೆ, ಪಾವಗಡ ತಾಲ್ಲೂಕು
4				4. ಸಾಮಾನ್ಯ ಮಹಿಳೆ	4 ಸಾವಿತ್ರಮ್ಮ ಕೋಂ ಶಿವಕುಮಾರ್.ಎಸ್. ಬ್ಯಾಡನೂರು ಗ್ರಾಮ, ಬ್ಯಾಡನೂರು ಅಂಚೆ, ಪಾವಗಡ ತಾಲ್ಲೂಕು

(ವೈ.ಎಸ್. ಪಾಟೀಲ)
ಜಿಲ್ಲಾಧಿಕಾರಿ,
ತುಮಕೂರು ಜಿಲ್ಲೆ.